



ಪಟ್ಟಣ ಸಹಕಾರ ಬ್ಯಾಂಕುಗಳ

ವಾರ್ತಾ ಪತ್ರಿಕೆ

ಕರ್ನಾಟಕ ರಾಜ್ಯ
ಸಹಕಾರ ಪಟ್ಟಣ
ಬ್ಯಾಂಕುಗಳ
ಮಹಾಮಂಡಳದ
ಅಧಿಕೃತ ಕನ್ನಡ
ವಾರ್ತಾಪತ್ರಿಕೆ

ಸಂಪುಟ : 33 | ಸಂಚಿಕೆ : 13 | 1 ಜುಲೈ 2026 | ಬುಧವಾರ | ಪುಟಗಳು : 8 | ಬೆಲೆ : 2/-

ನ್ಯಾಫಕಬ್ ರಚಿಸಿದ ಪಟ್ಟಣ ಸಹಕಾರ ಬ್ಯಾಂಕುಗಳ ಕಾರ್ಯಪಡೆಯೊಂದಿಗೆ ಮಹಾಮಂಡಳದಲ್ಲಿ ಆಯ್ಕೆ ಪಟ್ಟಣ ಸಹಕಾರ ಬ್ಯಾಂಕುಗಳ ಜೊತೆಗೆ ಸಭೆ



ಬೆಂಗಳೂರು : ಭಾರತ ಸರ್ಕಾರದ ಸಹಕಾರ ಸಚಿವಾಲಯದ ನಿರ್ದೇಶನದಂತೆ ನ್ಯಾಫಕಬ್ ರಚಿಸಿದ **(Task Force On UCBS)** ಪಟ್ಟಣ ಸಹಕಾರಿ ಬ್ಯಾಂಕುಗಳ ಕುರಿತು ಕಾರ್ಯಪಡೆಯೊಂದಿಗೆ ಆಯ್ಕೆ ಪಟ್ಟಣ ಸಹಕಾರ ಬ್ಯಾಂಕುಗಳ ಜೊತೆಗೆ ಸಭೆಯನ್ನು ದಿನಾಂಕ : 25.06.2026ರಂದು ಮಹಾಮಂಡಳದ ಕೆ.ಎಚ್. ಪಾಟೀಲ ಸಭಾಂಗಣದಲ್ಲಿ ಏರ್ಪಡಿಸಿತ್ತು.

ಈ ಸಭೆಯು ನ್ಯಾಫಕಬ್‌ನ ಮಾಜಿ ಸಿಇಒ ಮತ್ತು ಟಾಸ್ಕ್‌ಫೋರ್ಸ್‌ನ ಮುಖ್ಯಸ್ಥರಾದ ಶ್ರೀ ಡಿ. ಕೃಷ್ಣರವರ ನೇತೃತ್ವದಲ್ಲಿ ಜರುಗಿತು. ಈ ಸಭೆಯಲ್ಲಿ ಎಂಬಿಟಿ ವರ್ಲ್ಡ್ ಪೀಸ್ ಯುನಿವರ್ಸಿಟಿ ಪುಣೆ ಇದರ ಪ್ರಾಧ್ಯಾಪಕರುಗಳಾದ ಶ್ರೀ ಆಸಿಶ್ ಸಹಾ, ಡಾ. ಜೈದೀಪ ಜಾಧವ ಉಪನ್ಯಾಸ ನೀಡಿದರು.

ಈ ಸಭೆಯಲ್ಲಿ ಮಹಾಮಂಡಳದ ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀ ಪುಂಡಲೀಕ ಎನ್. ಕೇರೂರ, ಬೆಂಗಳೂರು ಸಿಟಿ ಕೋ-ಆಪರೇಟಿವ್ ಬ್ಯಾಂಕಿನ ಸಹಾಯಕ ಪ್ರಧಾನ ವ್ಯವಸ್ಥಾಪಕ ಶ್ರೀ ಶೇಷಾದ್ರಿ, ತುಮಕೂರು ಗ್ರೈನ್ ಮಾರ್ಕೆಟ್ ಕೋ-ಆಪರೇಟಿವ್ ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಶ್ರೀ ರಾಜಶೇಖರ ಎನ್., ಬೆಂಗಳೂರಿನ ಜನತಾ ಸೇವಾ ಕೋ-ಆಪರೇಟಿವ್ ಬ್ಯಾಂಕಿನ ಅಕೌಂಟಂಟ್

ಶ್ರೀ ಪ್ರಕಾಶ ಎಂ., ದಿ ಹೊಟೇಲ್ ಇಂಡಸ್ಟ್ರಿಯಲಿಸ್ಟ್ಸ್ ಕೋ-ಆಪರೇಟಿವ್ ಬ್ಯಾಂಕಿನ ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀ ಕೆ. ಶ್ಯಾಮಸುಂದರ ಐತಾಳ., ಶ್ರೀ ತ್ಯಾಗರಾಜ ಕೋ-ಆಪರೇಟಿವ್ ಬ್ಯಾಂಕಿನ ಮಾಹಿತಿ ತಂತ್ರಜ್ಞಾನದ ಮುಖ್ಯಸ್ಥರಾದ ಶ್ರೀ ನಾರಾಯಣ, ದಿ ಮಲ್ಲೇಶ್ವರಂ ಕೋ-ಆಪರೇಟಿವ್ ಬ್ಯಾಂಕಿನ ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀ ಗುರುಪ್ರಸಾದ, ಶ್ರೀ ಬನಶಂಕರಿ ಮಹಿಳಾ ಕೋ-ಆಪರೇಟಿವ್ ಬ್ಯಾಂಕಿನ ಶಾಖಾ ವ್ಯವಸ್ಥಾಪಕರಾದ ಶ್ರೀಮತಿ ವೀಣಾ, ಸುವರ್ಣ ಕೋ-ಆಪರೇಟಿವ್ ಬ್ಯಾಂಕಿನ ದ್ವಿತೀಯ ದರ್ಜೆ ಸಹಾಯಕಿಯಾದ ಶ್ರೀಮತಿ ವೆಂಕಟಲಕ್ಷ್ಮೀ, ಶ್ರೀ ಆಂಜನೇಯ ಕೋ-ಆಪರೇಟಿವ್ ಬ್ಯಾಂಕಿನ ಸಹಾಯಕ ವ್ಯವಸ್ಥಾಪಕ ಶ್ರೀ ಚೇತನ, ಅಶೋಕನಗರ ಕೋ-ಆಪರೇಟಿವ್ ಬ್ಯಾಂಕಿನ ನಿರ್ದೇಶಕರಾದ ಶ್ರೀ ಎಸ್. ಹರ್ಷವರ್ಧನ್ ರಾವ್, ಮಾರಾಟಾಧಿಕಾರಿ ಶ್ರೀ ಅರುಣ, ಸರ್.ಎಂ. ವಿಶ್ವೇಶ್ವರಯ್ಯ ಕೋ-ಆಪರೇಟಿವ್ ಬ್ಯಾಂಕಿನ ವ್ಯವಸ್ಥಾಪಕರು ಉಪಸ್ಥಿತರಿದ್ದರು. ಈ ಸಭೆಯಲ್ಲಿ ಮಹಾಮಂಡಳದ ಉಪಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀ ಅನಿಲ ಎಚ್. ಕಿರೇಸೂರರವರು ಪ್ರಾರಂಭದಲ್ಲಿ ಸ್ವಾಗತಿಸಿ, ಕೊನೆಯಲ್ಲಿ ವಂದನಾರ್ಪಣೆ ಸಲ್ಲಿಸಿದರು.

ಸಂಪಾದಕೀಯ

ಆತ್ಮೀಯ ಸಹಕಾರಿಗಳೇ...



ತತ್ವಗಳು ಬಲಗೊಂಡಷ್ಟೂ ಸಮಾನತೆ, ಸುಸ್ಥಿರ ಅಭಿವೃದ್ಧಿ ಮತ್ತು ಶಾಂತಿಯುತ ಸಮಾಜ ನಿರ್ಮಾಣದ ಗುರಿ ಸಾಧ್ಯ

ಅಂತರರಾಷ್ಟ್ರೀಯ ಸಹಕಾರ ದಿನವನ್ನು ಪ್ರತಿ ವರ್ಷ ಜುಲೈ ಮೊದಲ ಶನಿವಾರದಂದು 1923ರಿಂದ ಅಂತರರಾಷ್ಟ್ರೀಯ ಸಹಕಾರ ಒಕ್ಕೂಟದ ನೇತೃತ್ವದಲ್ಲಿ ಆಚರಿಸಿಕೊಂಡು ಬರಲಾಗುತ್ತಿದೆ. 1995ರಲ್ಲಿ ವಿಶ್ವಸಂಸ್ಥೆಯು ಈ ದಿನವನ್ನು ಅಧಿಕೃತವಾಗಿ ಘೋಷಿಸಿತು. ಈ ವರ್ಷದ ಸಹಕಾರ ಆಚರಣೆಯ ಧ್ಯೇಯ: “ಶಾಂತಿಯುತ ವಿಶ್ವಕ್ಕಾಗಿ ಸಹಕಾರ ಸಂಸ್ಥೆಗಳು” ಎಂದು ಘೋಷಿಸಲಾಗಿದೆ. ಈ ಧ್ಯೇಯ ಆಶಯ ಸಹಕಾರ ಚಳವಳಿಯು ಕೇವಲ ಆರ್ಥಿಕ ಅಭಿವೃದ್ಧಿಗೆ ಸೀಮಿತವಾಗದೆ, ಸಾಮಾಜಿಕ ಸಾಮರಸ್ಯ, ಸಮಾನತೆ ಮತ್ತು ಶಾಂತಿಯುತ ಸಮಾಜ ನಿರ್ಮಾಣಕ್ಕೆ ನೆರವಾಗುತ್ತದೆ ಎಂಬುದನ್ನು ಅರ್ಥೈಸುತ್ತದೆ.

ಜನರಿಂದ, ಜನರಿಗಾಗಿ ಮತ್ತು ಜನರ ಶ್ರೇಯೋಭಿವೃದ್ಧಿಗಾಗಿ ಕಾರ್ಯನಿರ್ವಹಿಸುವ ಸಹಕಾರ ಸಂಸ್ಥೆಗಳು ವಿಶ್ವದಾದ್ಯಂತ ಜನರ ಆರ್ಥಿಕಾಭಿವೃದ್ಧಿಯಲ್ಲಿ ಪ್ರಮುಖ ಗುರಿಯಾಗಿಸಿಕೊಂಡಿವೆ. ನಮ್ಮ ರಾಜ್ಯವು ದೇಶದಲ್ಲಿಯೇ ಬಲಿಷ್ಠ ಸಹಕಾರ ವ್ಯವಸ್ಥೆಯನ್ನು ಹೊಂದಿರುವ ರಾಜ್ಯಗಳಲ್ಲಿ ಒಂದಾಗಿದೆ. ರಾಜ್ಯದಲ್ಲಿ ಪಟ್ಟಣ ಸಹಕಾರ ಬ್ಯಾಂಕುಗಳು, ಕೃಷಿ ಪತ್ತಿನ ಸಹಕಾರ ಸಂಘಗಳು, ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕುಗಳು, ಹಾಲು ಉತ್ಪಾದಕರ ಸಹಕಾರ ಸಂಘಗಳು, ಮಹಿಳಾ ಸಹಕಾರ ಸಂಘಗಳು ಹಾಗೂ ವಿವಿಧ ಉತ್ಪಾದಕ ಸಂಘಗಳು ಗ್ರಾಮೀಣ ಆರ್ಥಿಕತೆಯ ಬೆನ್ನೆಲುಬಾಗಿ ಕಾರ್ಯನಿರ್ವಹಿಸುತ್ತಿವೆ. ರೈತರಿಗೆ ಅಗತ್ಯ ಸಾಲ, ಬೀಜ, ರಸಗೊಬ್ಬರ ಮತ್ತು ಕೃಷಿ ಸಲಕರಣೆಗಳನ್ನು ಒದಗಿಸುವ ಮೂಲಕ ಸಹಕಾರ ಕ್ಷೇತ್ರವು ಕೃಷಿ ಚಟುವಟಿಕೆಗಳಿಗೆ ಹಾಗೂ ಅಭಿವೃದ್ಧಿಗೆ ಮಹತ್ತರ ಕೊಡುಗೆ ನೀಡುತ್ತಾ ಬಂದಿದೆ.

ವಿಶೇಷವಾಗಿ ನಮ್ಮ ರಾಜ್ಯದಲ್ಲಿ ಕರ್ನಾಟಕ ಹಾಲು ಮಹಾಮಂಡಳ ರಾಜ್ಯದಲ್ಲಿ ಮಾತ್ರವಲ್ಲ ನೆರೆಯ ರಾಜ್ಯಗಳಲ್ಲೂ ಜನಪ್ರಿಯ ಬ್ಯಾಂಡ್ ಆಗಿ ಹೊರಹೊಮ್ಮಿದೆ. ಇದರಿಂದ ಲಕ್ಷಾಂತರ ಗ್ರಾಮೀಣ ಮಹಿಳೆಯರು ಹಾಲು ಉತ್ಪಾದಕರಾಗಿ ಉತ್ತಮ ಆದಾಯ ಗಳಿಸುತ್ತಿದ್ದಾರೆ. ಇದರಿಂದ ಗ್ರಾಮೀಣ ಪ್ರದೇಶಗಳಲ್ಲಿ ಕುಟುಂಬಗಳ ಆರ್ಥಿಕ ಸ್ಥಾವಲಂಬನ ಹೆಚ್ಚಿದ್ದು, ಬಡತನ ನಿವಾರಣೆಗೆ ಸಹಕಾರಿಯಾಗಿದೆ.

ನಮ್ಮ ರಾಜ್ಯ ಸರ್ಕಾರವು ಸಹಕಾರ ಕ್ಷೇತ್ರದ ಬಲವರ್ಧನೆಗಾಗಿ ವಿವಿಧ ಪೂರಕ ಯೋಜನೆಗಳನ್ನು ಜಾರಿಗೊಳಿಸುತ್ತಲೇ ಬಂದಿದೆ. ಸಹಕಾರ ಬ್ಯಾಂಕುಗಳ ಮೂಲಕ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ, ಡಿಜಿಟಲ್ ಸೇವೆಗಳ ವಿಸ್ತರಣೆ ಹಾಗೂ ಸದಸ್ಯರ ಪಾಲ್ಗೊಳ್ಳುವಿಕೆಗೆ ಉತ್ತೇಜನ ನೀಡುತ್ತಿದೆ. ಮಹಿಳಾ ಸ್ವಸಹಾಯ ಗುಂಪುಗಳು ಮತ್ತು ಸಹಕಾರ ಸಂಘಗಳ ಸಂಯೋಜನೆಯಿಂದ ಗ್ರಾಮೀಣ ಮಹಿಳೆಯರ ಆರ್ಥಿಕ ಸಬಲೀಕರಣಕ್ಕೂ ನೂತನ ಆಯಾಮ ದೊರೆತಿದೆ. ಆರ್ಥಿಕ ಅಸಮಾನತೆ, ನಿರುದ್ಯೋಗ ಮತ್ತು ಸಾಮಾಜಿಕ ವಿಭಜನೆಗಳು ಹೆಚ್ಚುತ್ತಿರುವ ಇಂದಿನ ಸಂದರ್ಭದಲ್ಲಿ ಸಹಕಾರ ಸಂಸ್ಥೆಗಳು ಜನರ ನಡುವೆ ಪರಸ್ಪರ ನಂಬಿಕೆ, ಸಹಭಾಗಿತ್ವ ಮತ್ತು ಒಗ್ಗಟ್ಟನ್ನು ಬೆಳೆಸುತ್ತಿವೆ. ಕರ್ನಾಟಕದ ಸಹಕಾರ ಚಳವಳಿಯ ಯಶಸ್ಸು ಸಮಾಜದ ಎಲ್ಲ ವರ್ಗಗಳನ್ನು ಅಭಿವೃದ್ಧಿಯ ಮುಖ್ಯವಾಹಿನಿಗೆ ತರುವಲ್ಲಿ ಸಹಕಾರ ವ್ಯವಸ್ಥೆ ಎಷ್ಟು ಪರಿಣಾಮಕಾರಿ ಎಂಬುದಕ್ಕೆ ಉತ್ತಮ ಉದಾಹರಣೆಯಾಗಿದೆ.

ಈ ಹಿನ್ನೆಲೆಯಲ್ಲಿ “ಶಾಂತಿಯುತ ವಿಶ್ವಕ್ಕಾಗಿ ಸಹಕಾರ ಸಂಸ್ಥೆಗಳು” ಎಂಬ ಧ್ಯೇಯವು ಸಹಕಾರದ ತತ್ವಗಳು ಬಲಗೊಂಡಷ್ಟೂ ಸಮಾನತೆ, ಸುಸ್ಥಿರ ಅಭಿವೃದ್ಧಿ ಮತ್ತು ಶಾಂತಿಯುತ ಸಮಾಜ ನಿರ್ಮಾಣದ ಗುರಿ ಸಾಧ್ಯ ಎನ್ನುವ ನಂಬಿಕೆಯನ್ನು ಸಾಕಾರಗೊಳ್ಳಲಿದೆ.

» ಎಚ್.ಕೆ. ಪಾಟೀಲ

ಆರ್‌ಬಿಐನಿಂದ ಬ್ಯಾಂಕುಗಳಿಗೆ ರೂ.1.41 ಲಕ್ಷಕೋಟಿ ಹರಿವು

ಮುಂಬಯಿ : ಭಾರತೀಯ ರಿಸರ್ವ್ ಬ್ಯಾಂಕ್ ದೇಶದ ಬ್ಯಾಂಕಿಂಗ್ ವ್ಯವಸ್ಥೆಗೆ ರೂ. 1.41 ಲಕ್ಷ ಕೋಟಿ ಒದಗಿಸಿದೆ. ಬ್ಯಾಂಕುಗಳು ತಾವು ತೆಗೆದುಕೊಳ್ಳುವ ಮೊತ್ತಕ್ಕೆ ಹರಾಜಿನಲ್ಲಿ ಬಡ್ಡಿ ದರ ನಿಗದಿಯಾಗುತ್ತದೆ. ಇದು ರೆಪೋ ದರಕ್ಕಿಂತ ಬೇರೆಯಾಗಿರುತ್ತದೆ. ಇದನ್ನು ವೇರಿಯಬಲ್ ರೇಟ್ ರೆಪೋ (ವಿಆರ್‌ಆರ್) ಎಂದು ಕರೆಯಲಾಗುತ್ತದೆ. ಸರಾಸರಿ ಬಡ್ಡಿ ದರ ಶೇ.5.26ರಷ್ಟಿರುತ್ತದೆ.

ಬ್ಯಾಂಕಿಂಗ್ ವ್ಯವಸ್ಥೆಯಲ್ಲಿನ ದ್ರವ್ಯತೆಯು ಜೂನ್ 21 ರಂದು ರೂ. 30,685.11 ಕೋಟಿ ಹೆಚ್ಚುವರಿ ಇತ್ತು. ಆದರೆ ಜೂನ್ 22ರ ವೇಳೆಗೆ ರೂ. 19,971.89 ಕೋಟಿ ಕೊರತೆಗೆ ತಿರುಗಿದ್ದರಿಂದ ಈ ಕ್ರಮ ಕೈಗೊಳ್ಳಲಾಗಿದೆ. ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಪಾವತಿಗಳಿಂದಾಗಿ ಬ್ಯಾಂಕುಗಳಿಂದ ಹಣ ಹೊರಹೋದದ್ದು ವ್ಯವಸ್ಥೆಯಲ್ಲಿ ನಗದು ದ್ರವ್ಯತೆ ಕಡಿಮೆಯಾಗಲು ಕಾರಣವಾಗಿದೆ ಎಂದು ವಿಶ್ಲೇಷಕರು ತಿಳಿಸಿದ್ದಾರೆ. ದ್ರವ್ಯತೆಯ ಕುಸಿತವು ಏಕಾಏಕಿ ಹಣದ ಮಾರುಕಟ್ಟೆ ದರಗಳ ಮೇಲೆ ಒತ್ತಡವನ್ನು ತಂದಿದ್ದರಿಂದ ಆರ್‌ಬಿಐ ಈ ಕ್ರಮ ಕೈಗೊಂಡಿದೆ.



ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಹೊರಹರಿವಿನಿಂದ ಬ್ಯಾಂಕಿಂಗ್ ದ್ರವ್ಯತೆಯು ಅತಿಯಾಗಿ ಬಿಗಿಗೊಂಡರೆ, ಅಲ್ಪಾವಧಿಯ ಹಣದ ಮಾರುಕಟ್ಟೆ ದರಗಳು ಆರ್‌ಬಿಐನ ಪ್ರಮಾಣಿತ ರೆಪೋ ದರಕ್ಕಿಂತ ಹೆಚ್ಚಾಗಬಹುದು. ಹಣದ ಸೇರ್ಪಡೆ ಮೂಲಕ ಮಧ್ಯಪ್ರವೇಶಿಸುವ ಆರ್‌ಬಿಐ, ಅಲ್ಪಾವಧಿಯ ಧನ ಸಹಾಯದ ಒತ್ತಡಗಳನ್ನು ನಿವಾರಿಸುತ್ತದೆ ಮತ್ತು ಆರ್ಥಿಕ ಮಂದಗತಿಯನ್ನು ಪ್ರಚೋದಿಸದೆ ಹಣಕಾಸು ವ್ಯವಸ್ಥೆಯದ್ದಕ್ಕೂ ಸಾಲದ ಹರಿವು ಸರಾಗವಾಗಿ ಮುಂದುವರಿಯುವುದನ್ನು ಖಚಿತಪಡಿಸುತ್ತದೆ. ತೆರಿಗೆ ಹೊರಹರಿವು, ಮುಂಗಡ ತೆರಿಗೆ ಪಾವತಿಗಳು ಅಥವಾ ಕಾಲೋಚಿತ ಸಾಲದ ಬೇಡಿಕೆಯಿಂದ ಉಂಟಾಗುವ ಅಲ್ಪಾವಧಿಯ ಕೊರತೆಗಳನ್ನು ನಿರ್ವಹಿಸಲು ಆರ್‌ಬಿಐ ನಿಯಮಿತವಾಗಿ ಬ್ಯಾಂಕಿಂಗ್ ವ್ಯವಸ್ಥೆಗೆ ತಾತ್ಕಾಲಿಕ ಮತ್ತು ದೀರ್ಘಕಾಲೀನ ದ್ರವ್ಯತೆಯನ್ನು ಒದಗಿಸುತ್ತದೆ.

ರಾಜ್ಯದ ಪಟ್ಟಣ ಸಹಕಾರ ಬ್ಯಾಂಕುಗಳ ಅಧ್ಯಕ್ಷರು/ಉಪಾಧ್ಯಕ್ಷರು ಮತ್ತು ಆಡಳಿತ ಮಂಡಳಿ ನಿರ್ದೇಶಕರುಗಳಿಗೆ ಒಂದು ದಿನದ ರಾಜ್ಯ ಮಟ್ಟದ ವಿಚಾರ ಸಂಕಿರಣ

ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳವು ದಿನಾಂಕ : 07ನೇ ಜುಲೈ 2026ರ ಮಂಗಳವಾರದಂದು ರಾಜ್ಯದ ಪಟ್ಟಣ ಸಹಕಾರ ಬ್ಯಾಂಕುಗಳ ಅಧ್ಯಕ್ಷರು / ಉಪಾಧ್ಯಕ್ಷರು ಮತ್ತು ಆಡಳಿತ ಮಂಡಳಿ ನಿರ್ದೇಶಕರಿಗೆ ರಾಜ್ಯ ಮಟ್ಟದ ಒಂದು ದಿನದ ವಿಚಾರ ಸಂಕಿರಣವನ್ನು “The President Hotel” No. 2723, Near Harding Circle, (Opposite to Woodlands Theatre) B N Lashkar Street Mohalla, Mysore- 570001 ಇಲ್ಲಿ ಏರ್ಪಡಿಸಲಾಗಿರುತ್ತದೆ. ಸದರಿ ವಿಚಾರ ಸಂಕಿರಣದಲ್ಲಿ ಈ ಕೆಳಗೆ ವಿವರಿಸಿದ ವಿಷಯಗಳ ಮೇಲೆ ನುರಿತ ಬ್ಯಾಂಕಿಂಗ್ ತಜ್ಞರುಗಳಿಂದ ಉಪನ್ಯಾಸ ನೀಡಲಾಗುವುದು. ಸದರಿ ಕಾರ್ಯಕ್ರಮವನ್ನು ದಿನಾಂಕ : 07.07.2026 ರಂದು ಬೆಳಿಗ್ಗೆ 08.30 ಗಂಟೆಗೆ ಉಪಹಾರ ಹಾಗೂ ನೋಂದಣಿಯೊಂದಿಗೆ ಪ್ರಾರಂಭಿಸಲಾಗುವುದು.

- Business Authorization for UCBs & PCA Norms and Branch Opening Norms
- SLR Investments for UCBs
- Recent Amendments for KCS Act.
- Corporate Governances & Recent Amendments for B.R Act 1949 Sec. 10A(2A)(I).

ಪ್ರಯುಕ್ತ, ವಿಚಾರ ಸಂಕಿರಣದಲ್ಲಿ ಭಾಗವಹಿಸುವವರು ದಿನಾಂಕ : 04.07.2026 ರೊಳಗಾಗಿ ಮಹಾಮಂಡಳದ ಇ-ಮೇಲ್ ವಿಳಾಸ : kscubfed@gmail.comಕ್ಕೆ ಭಾಗವಹಿಸುವವರ ಹೆಸರುಗಳನ್ನು ತಪ್ಪದೇ ಕಳುಹಿಸಿಕೊಡಬೇಕಾಗಿ ಕೋರಲಾಗಿದೆ. ಈ ವಿಚಾರ ಸಂಕಿರಣಕ್ಕೆ ನೇರವಾಗಿ ಭಾಗವಹಿಸಲು ಅವಕಾಶವಿರುವುದಿಲ್ಲ, ಒಂದು ಬ್ಯಾಂಕಿನಿಂದ 5 ಜನ ಮಾತ್ರ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಮಹಾಮಂಡಳದ ಉಪ ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀ ಅನಿಲ ಎಚ್. ಕಿರೇಸೂರ (7411332655) ಮತ್ತು ಸಹಾಯಕರಾದ ಶ್ರೀ ಹೆಚ್.ಸಿ. ಶ್ರೀನಿವಾಸ್ (9945566068) ಇವರುಗಳನ್ನು ಸಂಪರ್ಕಿಸಬಹುದಾಗಿದೆ.

ಶ್ರೀ ತ್ಯಾಗರಾಜ ಕೋ-ಆಪರೇಟಿವ್ ಬ್ಯಾಂಕಿನ ಬನಶಂಕರಿ 1ನೇ ಹಂತದ ಶಾಖೆಯ ಸ್ವಂತ ಕಟ್ಟಡದ ಉದ್ಘಾಟನೆ



ಬೆಂಗಳೂರು : ಶ್ರೀ ತ್ಯಾಗರಾಜ ಕೋ-ಆಪರೇಟಿವ್ ಬ್ಯಾಂಕಿನ ಬನಶಂಕರಿ ಒಂದನೇ ಹಂತದ ನೂತನ ಸ್ವಂತ ಕಟ್ಟಡದ ಶಾಖೆಯ ಉದ್ಘಾಟನೆಯನ್ನು ಲೋಕಸಭಾ ಸದಸ್ಯರಾದ ಶ್ರೀ ತೇಜಸ್ವಿ ಸೂರ್ಯರವರು ವಿದ್ಯುಕ್ತವಾಗಿ ಉದ್ಘಾಟಿಸಿ ಮಾತನಾಡಿದರು. ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಎಂ.ಆರ್. ವೆಂಕಟೇಶ್, ಅಪರ ನಿಬಂಧಕರಾದ ಶ್ರೀ ಬಾಲಶೇಖರ್, ಬ್ಯಾಂಕಿನ ನಿರ್ದೇಶಕರು ಹಾಗೂ ಪಟ್ಟಣ ಸಹಕಾರ ಬ್ಯಾಂಕುಗಳ ಮಹಾಮಂಡಳದ ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀ ಪುಂಡಲೀಕ ಎನ್. ಕೇರೂರೆ ಮತ್ತು ಇತರೇ ಗಣ್ಯವ್ಯಕ್ತಿಗಳು ಉಪಸ್ಥಿತರಿದ್ದರು.

ರೂ. 5,000 ಕೋಟಿ ಅಥವಾ ಅದಕ್ಕಿಂತ ಹೆಚ್ಚಿನ ಒಟ್ಟು ಆಸ್ತಿ ಹೊಂದಿರುವ ಸಹಕಾರ ಬ್ಯಾಂಕುಗಳಿಗೆ ಮುಖ್ಯ ಅನುಸರಣಾ ಅಧಿಕಾರಿ ಮತ್ತು ಆಂತರಿಕ ಲೆಕ್ಕಪರಿಶೋಧನಾ ಮುಖ್ಯಸ್ಥ ಹುದ್ದೆಗಳು ಕಡ್ಡಾಯ : ಆರ್‌ಬಿಐ

ಪಟ್ಟಣ ಸಹಕಾರ ಬ್ಯಾಂಕುಗಳು ಮತ್ತು ಗ್ರಾಮೀಣ ಸಹಕಾರಿ ಬ್ಯಾಂಕುಗಳಿಗೆ ಭಾರತೀಯ ರಿಸರ್ವ್ ಬ್ಯಾಂಕ್ ಮಹತ್ವದ ಆಡಳಿತ ಸುಧಾರಣೆಗಳನ್ನು ಪ್ರಸ್ತಾಪಿಸಿದೆ. ಎಲ್ಲಾ ಸಹಕಾರ ಬ್ಯಾಂಕುಗಳು ಕ್ರಮವಾಗಿ ಮುಖ್ಯ ಅನುಸರಣಾ ಅಧಿಕಾರಿ (CCO) ಮತ್ತು ಆಂತರಿಕ ಲೆಕ್ಕಪರಿಶೋಧನಾ ಮುಖ್ಯಸ್ಥ (HIA) ನೇತೃತ್ವದಲ್ಲಿ ಸ್ವತಂತ್ರ ಅನುಸರಣೆ ಮತ್ತು ಆಂತರಿಕ ಲೆಕ್ಕಪರಿಶೋಧನಾ ಕಾರ್ಯಗಳನ್ನು ಸ್ಥಾಪಿಸಬೇಕಾಗುತ್ತದೆ. ಇದು ಬಲವಾದ ಅಪಾಯ, ಅನುಸರಣೆ ಮತ್ತು ಲೆಕ್ಕಪರಿಶೋಧನಾ ಮೇಲ್ವಿಚಾರಣೆಯನ್ನು ಕಡ್ಡಾಯಗೊಳಿಸುತ್ತದೆ ಮತ್ತು ವ್ಯವಸ್ಥಾಪಕ ನಿರ್ದೇಶಕರು ಮತ್ತು ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳ (MDs/CEOs) ನೇಮಕಾತಿ ಪ್ರಕ್ರಿಯೆಯನ್ನು ತಿಳಿಸುತ್ತದೆ. ರೂ. 5,000 ಕೋಟಿ ಅಥವಾ ಅದಕ್ಕಿಂತ ಹೆಚ್ಚಿನ ಒಟ್ಟು ಆಸ್ತಿ ಹೊಂದಿರುವ ಪಟ್ಟಣ ಸಹಕಾರ ಬ್ಯಾಂಕುಗಳು ಜಾಗೃತಗಾಗಿ ಹೆಚ್ಚುವರಿಯಾಗಿ ಮುಖ್ಯ ಅಪಾಯ ಅಧಿಕಾರಿ (CRO) ನೇತೃತ್ವದಲ್ಲಿ ಅಪಾಯ ನಿರ್ವಹಣಾ ಕಾರ್ಯವನ್ನು ಸ್ಥಾಪಿಸಬೇಕಾಗುತ್ತದೆ. ಪ್ರಸ್ತಾವಿತ ಚೌಕಟ್ಟಿನಲ್ಲಿ ಅಪಾಯ ನಿರ್ವಹಣೆ, ಅನುಸರಣೆ ಮತ್ತು ಆಂತರಿಕ ಲೆಕ್ಕಪರಿಶೋಧನಾ ಕಾರ್ಯಗಳು ವ್ಯವಹಾರ ಮಾರ್ಗಗಳಿಂದ ಸ್ವತಂತ್ರವಾಗಿ ಕಾರ್ಯನಿರ್ವಹಿಸುವುದು, ವ್ಯವಹಾರ ಗುರಿಗಳು ಮತ್ತು ಆದಾಯ ಉತ್ಪಾದನೆಯ ಜವಾಬ್ದಾರಿಗಳಿಂದ ಮುಕ್ತವಾಗಿರುವುದು ಮತ್ತು ಎಲ್ಲಾ ವ್ಯವಹಾರ ಕ್ಷೇತ್ರಗಳು ಮತ್ತು ದಾಖಲೆಗಳಿಗೆ ಅನಿಯಂತ್ರಿತ ಪ್ರವೇಶವನ್ನು ಹೊಂದಿರುವುದು ಅಗತ್ಯವಾಗಿದೆ. ಬ್ಯಾಂಕಿನ ಅಪಾಯಗಳನ್ನು ಗುರುತಿಸುವ ಅಧಿಕಾರಿ, ಮುಖ್ಯ ಅನುಸರಣಾ ಅಧಿಕಾರಿ ಮತ್ತು ಆಂತರಿಕ ಲೆಕ್ಕಪರಿಶೋಧನಾ ಮುಖ್ಯಸ್ಥರುಗಳು ಆಡಳಿತಾತ್ಮಕವಾಗಿ ಮುಖ್ಯಕಾರ್ಯನಿರ್ವಹಣಾಧಿಕಾರಿ ವರದಿ ಮಾಡುವಾಗ ಮಂಡಳಿ ಅಥವಾ ಸಂಬಂಧಿತ ಮಂಡಳಿ ಸಮಿತಿಗೆ ಕ್ರಿಯಾತ್ಮಕವಾಗಿ ವರದಿ ಮಾಡುತ್ತಾರೆ. ಹಿರಿಯ ನಿರ್ವಹಣೆಯ ಉಪಸ್ಥಿತಿಯಿಲ್ಲದೆ ಅವರು ಪ್ರತಿ ತ್ರೈಮಾಸಿಕಕ್ಕೆ ಒಮ್ಮೆಯಾದರೂ ಮಂಡಳಿಯನ್ನು ಭೇಟಿ ಮಾಡಬೇಕಾಗುತ್ತದೆ.



ನೂತನವಾಗಿ ಸೃಜನೆಯಾಗುವ ಅಧಿಕಾರಿಗಳು ಕನಿಷ್ಠ ಮೂರು ವರ್ಷಗಳ ಸ್ಥಿರ ಅಧಿಕಾರಾವಧಿಯನ್ನು ಹೊಂದಿರುತ್ತಾರೆ. ಯಾವುದೇ ಅಕಾಲಿಕ ವರ್ಗಾವಣೆ ಅಥವಾ ತೆಗೆದುಹಾಕುವಿಕೆಗೆ ಮಂಡಳಿಯ ಅನುಮೋದನೆ ಅಗತ್ಯವಿರುತ್ತದೆ. ಇದರ ಜೊತೆಗೆ, ರಿಸರ್ವ್ ಬ್ಯಾಂಕ್ ಅಪಾಯ - ಆಧಾರಿತ ಆಂತರಿಕ ಲೆಕ್ಕಪರಿಶೋಧನೆ (RBIA) ಚೌಕಟ್ಟನ್ನು ಅಳವಡಿಸಿಕೊಳ್ಳಲು ಪ್ರಸ್ತಾಪಿಸಿದೆ. ಅದರ ಅಡಿಯಲ್ಲಿ ಅಪಾಯದ ಮಟ್ಟಗಳು, ವಸ್ತುನಿಷ್ಠತೆ, ವ್ಯವಸ್ಥಿತ ಪ್ರಸ್ತುತತೆ ಮತ್ತು ಮೇಲ್ವಿಚಾರಣಾ ಕಾಳಜಿಗಳಿಂದ ಆಡಿಟ್ ಗಮನವನ್ನು ನಿರ್ಧರಿಸಲಾಗುತ್ತದೆ.

ಪ್ರತ್ಯೇಕ ಆಡಳಿತ ಕ್ರಮದಲ್ಲಿ, ಮುಖ್ಯಕಾರ್ಯನಿರ್ವಹಣಾಧಿಕಾರಿಗಳ ನೇಮಕಾತಿ ಅಥವಾ ಮರು ನೇಮಕಾತಿಗಾಗಿ ಅರ್ಜಿಗಳನ್ನು PRAVAAH ಪೋರ್ಟಲ್ ಮೂಲಕ ಅಗತ್ಯ ದಾಖಲೆಗಳೊಂದಿಗೆ, ಅಧಿಕಾರಾವಧಿ ಮುಗಿಯುವ ಕನಿಷ್ಠ ನಾಲ್ಕು ತಿಂಗಳ ಮೊದಲು ಸಲ್ಲಿಸಬೇಕೆಂದು ಆರ್‌ಬಿಐ ಪ್ರಸ್ತಾಪಿಸಿದೆ.

ಯುಸಿಬಿಗಳಿಗೆ ಸಂಬಂಧಿಸಿದಂತೆ, ಎಂಡಿಗಳು/ಸಿಇಒಗಳ ನೇಮಕಾತಿಗಳು, ಮರು ನೇಮಕಾತಿಗಳು ಮತ್ತು ವಜಾಗೊಳಿಸುವಿಕೆಗೆ ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆಯಡಿ ಆರ್‌ಬಿಐ ಪೂರ್ವಾನುಮತಿ ಅಗತ್ಯವಿದೆ ಎಂದು ಕೇಂದ್ರ ಬ್ಯಾಂಕ್ ಪುನರುಚ್ಚರಿಸಿದೆ. ಕರಡು ನಿರ್ದೇಶನಗಳು ಪ್ರಸ್ತುತ ಸಾರ್ವಜನಿಕರ ಅಭಿಪ್ರಾಯಗಳಿಗೆ ಮುಕ್ತವಾಗಿದ್ದು, ಅಂತಿಮಗೊಳಿಸಿದ ನಂತರ ಜಾರಿಗೆ ಬರುತ್ತವೆ.

ಬ್ಯಾಂಕಿನ ಶಾಖೆಗೆ ಅಥವಾ ವಾಣಿಜ್ಯ ಮಳಿಗೆಗೆ ಸ್ಥಳ ಲಭ್ಯವಿದೆ

ನಂ.135, ಕೆ.ಎಚ್.ರಸ್ತೆ, ಬೆಂಗಳೂರು - 560027 ಇಲ್ಲಿ ಬ್ಯಾಂಕ್ / ಕಚೇರಿಗಳಿಗೆ ಸುಸಜ್ಜಿತವಾದ ವಾಣಿಜ್ಯ ಸ್ಥಳವು ಲಭ್ಯವಿದೆ.

ನೆಲ ಮಹಡಿ, 1600 ಚದರ ಅಡಿ.

ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳ ನಿ.,

ನಂ. 132, 3ನೇ ಮಹಡಿ, ಬೆಂಗಳೂರು - 560027

ಶ್ರೀ ಅನಿಲ ಎಚ್. ಕಿರೇಸೂರ, ಉಪಮುಖ್ಯಕಾರ್ಯನಿರ್ವಹಣಾಧಿಕಾರಿ, ಮೊಬೈಲ್ ಸಂಖ್ಯೆ : 7411332655

ವಂಚನೆ : 5 ದಿನದಲ್ಲಿ ಹಣ ಮರುಪಾವತಿ - ಆನ್‌ಲೈನ್ ಮೂಲಕ ನಡೆಯುವ ವಂಚನೆಗಳಿಗೆ ಸಂಬಂಧಿಸಿದಂತೆ ಬ್ಯಾಂಕ್‌ಗಳಿಗೆ ಆರ್‌ಬಿಐ ನಿರ್ದೇಶನ

ಮುಂಬೈ: ಕ್ರೆಡಿಟ್ ಕಾರ್ಡ್ ಬಳಸಿ ವಂಚನೆಯ ಉದ್ದೇಶದ ವಹಿವಾಟು ನಡೆದಾಗ, ಗ್ರಾಹಕ ಆ ವಹಿವಾಟಿನ ಬಗ್ಗೆ ದೂರು ನೀಡಿದಾಗ ಬ್ಯಾಂಕ್‌ಗಳು ವಹಿವಾಟಿನ ಮೊತ್ತವನ್ನು ತಾತ್ಕಾಲಿಕವಾಗಿ ಆ ಗ್ರಾಹಕನಿಗೆ ಮರುಭರ್ತಿ ಮಾಡಿಕೊಡಬೇಕು ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಸೂಚನೆ ನೀಡಿದೆ. ವಂಚನೆಯ ಬಗ್ಗೆ ಗ್ರಾಹಕ ಮಾಹಿತಿ ಒದಗಿಸಿದ ಐದು ದಿನಗಳ ಒಳಗೆ ಬ್ಯಾಂಕುಗಳು ಮೊತ್ತವನ್ನು ತಾತ್ಕಾಲಿಕವಾಗಿ ಮರುಪಾವತಿ ಮಾಡಬೇಕು ಎಂದು ಹೇಳಿದೆ.

ಇದಕ್ಕೆ ಸಂಬಂಧಿಸಿದ ನಿಯಮಗಳನ್ನು ಆರ್‌ಬಿಐ ಪ್ರಕಟಿಸಿದೆ. ಎಲೆಕ್ಟ್ರಾನಿಕ್ ವೇದಿಕೆಯ ಮೂಲಕ ಬ್ಯಾಂಕಿಂಗ್ ವಹಿವಾಟು ನಡೆಸುವುದು ಸುರಕ್ಷಿತ ಎಂಬ ಭಾವನೆ ಗ್ರಾಹಕರಲ್ಲಿ ಮೂಡುವಂತೆ ಬ್ಯಾಂಕುಗಳು ತಮ್ಮ ವ್ಯವಸ್ಥೆಯನ್ನು ರೂಪಿಸಬೇಕು ಎಂದು ಹೇಳಿದೆ.

“ಎಲೆಕ್ಟ್ರಾನಿಕ್ ವೇದಿಕೆಯ / ಮಾಧ್ಯಮದ ಮೂಲಕ ನಡೆಯುವ ಬ್ಯಾಂಕಿಂಗ್ ವಹಿವಾಟಿನ (ಇಬಿಟಿ) ಮೊತ್ತ ರೂ. 500ಕ್ಕಿಂತ ಹೆಚ್ಚಿದ್ದಲ್ಲಿ ಆ ವಹಿವಾಟಿನ ಕುರಿತಾಗಿ ಬ್ಯಾಂಕುಗಳು ತಕ್ಷಣವೇ ಕಡ್ಡಾಯವಾಗಿ ಎಸ್‌ಎಂಎಸ್ ರವಾನಿಸಬೇಕು. ರೂ.500ರವರೆಗಿನ ಮೊತ್ತಕ್ಕೆ ಬ್ಯಾಂಕ್‌ಗಳು ತಮ್ಮ ಆಂತರಿಕ ನಿಯಮಗಳಿಗೆ ಅನುಗುಣವಾಗಿ ತಕ್ಷಣವೇ ಎಸ್‌ಎಂಎಸ್ ರವಾನಿಸುವ ಬಗ್ಗೆ ತೀರ್ಮಾನಿಸಬಹುದು. ಆದರೆ ಅಂತಹ ಸಂದೇಶಕ್ಕೆ ಶುಲ್ಕ ವಿಧಿಸುವಂತಿಲ್ಲ” ಎಂದು ಆರ್‌ಬಿಐ ತಾಕೀತು ಮಾಡಿದೆ. ಹೊಸ ನಿಯಮಗಳು 2027ರ ಜನವರಿ 1ರಿಂದ ಜಾರಿಗೆ ಬರಲಿವೆ.

ಗ್ರಾಹಕರಿಗೆ ಸಂದೇಶ ರವಾನಿಸಲು ಹಾಗೂ ಗ್ರಾಹಕರ ಪ್ರತಿಕ್ರಿಯೆ ಸ್ವೀಕರಿಸಲು ಇರುವ ವ್ಯವಸ್ಥೆಯು, ಸಂದೇಶವು ಗ್ರಾಹಕರಿಗೆ ತಲುಪಿದ ಸಂವಹನ ಸಮಯ ಮತ್ತು ದಿನಾಂಕವನ್ನು ದಾಖಲಿಸಬೇಕು, ಗ್ರಾಹಕರಿಂದ ಪ್ರತಿಕ್ರಿಯೆ ಬಂದಲ್ಲಿ ಅದರ ಸಮಯ ಮತ್ತು ದಿನಾಂಕವನ್ನೂ ದಾಖಲಿಸಬೇಕು ಎಂದು ಸೂಚಿಸಿದೆ.

ವಂಚನೆಯ ಉದ್ದೇಶದ ಇಬಿಟಿ ನಡೆದಿದೆ ಎಂದು ಗ್ರಾಹಕರಿಂದ ದೂರು ಬಂದಲ್ಲಿ, ಆ ಗ್ರಾಹಕರ ಖಾತೆಯಲ್ಲಿ ಇನ್ನಷ್ಟು ಅಂತಹ ವಹಿವಾಟುಗಳು ನಡೆಯುವುದನ್ನು ತಡೆಯಲು ಬ್ಯಾಂಕ್ ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದು ಆರ್‌ಬಿಐ ಹೇಳಿದೆ.

‘ಬ್ಯಾಂಕಿನ ಉಪೇಕ್ಷೆ ಅಥವಾ ಲೋಪದಿಂದಾಗಿ ವಂಚನೆಯ ಇಬಿಟಿ



ನಡೆದಿದ್ದರೆ, ಗ್ರಾಹಕರು ಅದರ ಬಗ್ಗೆ ದೂರು ನೀಡಲಿ ಅಥವಾ ನೀಡದೆ ಇರಲಿ, ಅವರಿಗೆ ವಹಿವಾಟಿನ ಪೂರ್ಣ ಮೊತ್ತವನ್ನು ಮರುಪಾವತಿ ಮಾಡಬೇಕು’ ಎಂದು ಸೂಚಿಸಿದೆ.

ಅನ್ಯರಿಂದ ವಂಚನೆಯ ಇಬಿಟಿ ನಡೆದಲ್ಲಿ, ಅದನ್ನು ಗ್ರಾಹಕರು ಬ್ಯಾಂಕಿಗೆ ಐದು ದಿನಗಳಲ್ಲಿ ವರದಿ ಮಾಡಿದಲ್ಲಿ, ಆ ವಹಿವಾಟಿನ ಮೊತ್ತವನ್ನು ಬ್ಯಾಂಕ್ ಪೂರ್ತಿಯಾಗಿ ಮರಳಿಸಬೇಕಾಗುತ್ತದೆ. ಇಂತಹ ವಹಿವಾಟಿನ ಬಗ್ಗೆ ಐದು ದಿನಗಳ ನಂತರ ವರದಿ ಮಾಡಿದರೆ, ಗ್ರಾಹಕರ ಬಾಧ್ಯತೆ ಏನು ಎಂಬುದನ್ನು ಬ್ಯಾಂಕ್ ತನ್ನ ಆಂತರಿಕ ನೀತಿಗೆ ಅನುಗುಣವಾಗಿ ತೀರ್ಮಾನಿಸಬಹುದು ಎಂದು ಆರ್‌ಬಿಐ ತಿಳಿಸಿದೆ.

ಆರ್‌ಬಿಐನ ಇತರ ಸೂಚನೆಗಳು

- ವಂಚನೆಯ ಉದ್ದೇಶದ ಇಬಿಟಿ ಗ್ರಾಹಕರ ಅಲಕ್ಷ್ಯದಿಂದ ನಡೆದಿದ್ದಲ್ಲಿ, ಪರಿಹಾರಕ್ಕೆ ಅರ್ಹವಲ್ಲದ ನಷ್ಟದ ಮೊತ್ತಕ್ಕೆ ಗ್ರಾಹಕರನ್ನೇ ಹೊಣೆ ಮಾಡಬೇಕು.
- ಗ್ರಾಹಕರು ಬ್ಯಾಂಕ್‌ಗೆ ಮಾಹಿತಿ ನೀಡಿದ ನಂತರವೂ ವಂಚನೆಯ ಇಬಿಟಿ ನಡೆದಲ್ಲಿ, ಅದರಿಂದ ಆಗುವ ನಷ್ಟವನ್ನು ಬ್ಯಾಂಕುಗಳೇ ಭರಿಸಬೇಕು.
- ರೂ. 50 ಸಾವಿರವರೆಗಿನ ಮೊತ್ತದ, ವಂಚನೆಯ ಉದ್ದೇಶದ ಇಬಿಟಿಯ ಬಗ್ಗೆ ಗ್ರಾಹಕರು ದೂರು ಸಲ್ಲಿಸಿದಾಗ ಒಟ್ಟು ನಷ್ಟದ ಶೇ 85ರಷ್ಟು ಮೊತ್ತ ಅಥವಾ ರೂ. 25 ಸಾವಿರದವರೆಗೆ (ಇವೆರಡರಲ್ಲಿ ಯಾವುದು ಕಡಿಮೆಯೋ ಅದು) ಪರಿಹಾರ ಪಡೆಯಲು ಆ ಗ್ರಾಹಕ ಜೀವಿತಾವಧಿಯಲ್ಲಿ ಒಂದು ಬಾರಿಗೆ ಅರ್ಹನಾಗಿರುತ್ತಾನೆ

ಪಟ್ಟಣ ಸಹಕಾರ ಬ್ಯಾಂಕುಗಳ ಗಮನಕ್ಕೆ

ಮಹಾಮಂಡಳವು “ವಾರಪತ್ರಿಕೆ” ಹಾಗೂ “ತ್ರೈಮಾಸಿಕ ಬ್ಯಾಂಕಿಂಗ್ ಪ್ರಪಂಚ ಪತ್ರಿಕೆ” ಎಂಬ ಎರಡು ಪತ್ರಿಕೆಗಳನ್ನು ಪಟ್ಟಣ ಸಹಕಾರ ಬ್ಯಾಂಕುಗಳಿಗೆ ಸಹಕಾರ ಕ್ಷೇತ್ರ, ಬ್ಯಾಂಕಿಂಗ್ ಕ್ಷೇತ್ರ ಹಾಗೂ ಇತರ ಉಪಯುಕ್ತ ಸುದ್ದಿ / ವಿಚಾರಗಳನ್ನು ಹಾಗೂ ಇತ್ತೀಚಿನ ದಿನಗಳಲ್ಲಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಬದಲಾವಣೆಗೊಳಪಡುವ ಸಹಕಾರಿ ಕಾನೂನು ವಿದ್ಯಮಾನಗಳ ಕುರಿತು ಪ್ರಶೋತ್ತರ, ವಿವಿಧ ಬ್ಯಾಂಕುಗಳ ಯಶೋಗಾಥೆ, ಪ್ರಗತಿ ಚಿತ್ರ, ಬ್ಯಾಂಕುಗಳಲ್ಲಿ ಜರುಗಿರುವ ವಿವಿಧ ಸಮಾರಂಭಗಳ ವಿವರಗಳನ್ನು ಪ್ರಕಟಿಸಲಾಗುತ್ತಿದೆ. ಪ್ರಯುಕ್ತ, ಬ್ಯಾಂಕಿಗೆ ಸಂಬಂಧಿಸಿದ ವರದಿಗಳನ್ನು ಕೂಡಲೇ ಮಹಾಮಂಡಳಕ್ಕೆ ಅಂಚೆ ಮೂಲಕ ಅಥವಾ ಇ-ಮೇಲ್ ವಿಳಾಸಕ್ಕೆ email: editorkubf1@gmail.com ಅಥವಾ kscubfed@gmail.comಗೆ ಕಳುಹಿಸಿಕೊಟ್ಟಲ್ಲಿ ಮಹಾಮಂಡಳದ ಪತ್ರಿಕೆಗಳಲ್ಲಿ ಪ್ರಕಟಿಸಲಾಗುವುದು.

ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ, 1959 ಮತ್ತು ನಿಯಮಗಳು 1960 ಮುಖ್ಯಾಂಶಗಳು

► ಡಾ. ಗುರುಸ್ವಾಮಿ, ಅಡಿಷನಲ್ ರಿಜಿಸ್ಟ್ರಾರ್ (R)

ಪರಿವೀಕ್ಷಣೆ(ಕಲಂ-65): ಸಂಘದ ವ್ಯವಹಾರಗಳಲ್ಲಿನ ಲೋಪದೋಷಗಳನ್ನು ಅಥವಾ ಆಪಾದನೆ, ದುರುಗಳಲ್ಲಿನ ವಾಸ್ತವಾಂಶಗಳನ್ನು ಕಂಡುಹಿಡಿಯಲು ಕೇವಲ ಲೆಕ್ಕ ಪುಸ್ತಕಗಳು, ದಾಖಲಾತಿಗಳು ಇವುಗಳ ಆಧಾರದ ಮೇಲೆಯೇ ನಡೆಯುವ ತನಿಖೆಯೇ ನಿರೀಕ್ಷಣೆ/ಪರಿವೀಕ್ಷಣೆ. ಇದನ್ನು ಸಹ ನಿಬಂಧಕರು ಸ್ವಪ್ರೇರೇಪಣೆ ಇಂದಲೇ, ಆದೇಶಿಸಬಹುದು; ಅಥವಾ ಸಂಘಕ್ಕೆ ಸಾಲ ನೀಡಿದ ಸಾಲಗಾರನ ಅರ್ಜಿಯ ಮೇಲೆ ಆದೇಶಿಸಬಹುದು. ಆದರೆ ನಿರೀಕ್ಷಣೆ ಮಾಡಲು ಕೇಳುವ ಸಾಲಗಾರನು ನಿರೀಕ್ಷಣೆ ವೆಚ್ಚವನ್ನು ನಿಬಂಧಕರಲ್ಲಿ ಠೇವಣಿ ಇಡಬೇಕು ಹಾಗೂ ಸಾಲಗಾರನು ಸಾಲದ ಮರುಪಾವತಿಗೆ ತಗಾದೆ ಮಾಡಿದ್ದರೂ ಸಹ, ನೀಡಿದ ಕಾಲಾವಕಾಶದಲ್ಲಿ ಸಂಘವು ಸಾಲ ಮರುಪಾವತಿ ಮಾಡಲಿಲ್ಲ ಎಂದು ನಿಬಂಧಕರಿಗೆ ಮನದಟ್ಟು ಮಾಡಿಸಬೇಕು. ನಿರೀಕ್ಷಣೆ ನಡೆದ ನಂತರ ವರದಿ ಕಳಿಸುವುದು, ಆಡಳಿತ ಮಂಡಳಿ ಕ್ರಮ ಕೈಗೊಳ್ಳುವುದು ಇವುಗಳ ಬಗ್ಗೆ ವಿಚಾರಣೆಯಲ್ಲಿ ಇದ್ದಂತೆಯೇ ಇಲ್ಲೂ ವಿಧಿಸಲಾಗಿದೆ.

ಸಾಲ ನೀಡಿದ ಸಂಸ್ಥೆಯು ಸಹ ತಾನೇ ಸಹಕಾರ ಸಂಘದ ಲೆಕ್ಕ ಪುಸ್ತಕಗಳ ನಿರೀಕ್ಷಣೆ ನಡೆಸಲು ಅವಕಾಶಗಳನ್ನು ಮಾಡಿ ಅಧಿಕಾರ ನೀಡಲಾಗಿದೆ (ಕಲಂ 65-ಬಿ). ನಿರೀಕ್ಷಣೆಗೆ ಮತ್ತು ವಿಚಾರಣೆಗಳೆರಡಕ್ಕೂ ಸಂಬಂಧಿಸಿದಂತೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ಸಂಘದ ಆಸ್ತಿ, ಲೆಕ್ಕ ಪುಸ್ತಕಗಳನ್ನು ಸ್ವಾಧೀನಪಡಿಸಿಕೊಳ್ಳುವ ಅಧಿಕಾರ ನೀಡಲಾಗಿದೆ.

ಅಧಿಭಾರ (ಕಲಂ-69) : ಲೆಕ್ಕ ಪರಿಶೋಧನೆ, ವಿಚಾರಣೆ ಮತ್ತು ನಿರೀಕ್ಷಣೆ ಹಾಗೂ ಸಮಾಪನೆ. ಈ ವಿಧಾನಗಳಿಂದ ಸಹಕಾರ ಸಂಘಗಳ ವ್ಯವಹಾರಗಳಲ್ಲಿನ ಅಕ್ರಮ, ಹಣ ದುರುಪಯೋಗ, ಅವ್ಯವಹಾರ ಮುಂತಾದವು ಬೆಳಕಿಗೆ ಬರುವುದು ಮಾತ್ರವಲ್ಲದೆ ಕಾನೂನು ಪ್ರಕಾರ ಸಿದ್ಧವಾಗುತ್ತದೆ. ಈ ವಿಧಾನಗಳಲ್ಲಿ ಸಂಘಕ್ಕೆ ನಷ್ಟ ಉಂಟು ಮಾಡಿದವರ ಮೇಲೆ ಜವಾಬ್ದಾರಿಯನ್ನು ನಿಗದಿಪಡಿಸಲಾಗಿರುತ್ತದೆ. ಅವರಿಂದ ಉಂಟಾದ ನಷ್ಟದ ಮೊತ್ತವನ್ನು ಸಹ ನಿರ್ಧರಿಸಲಾಗಿರುತ್ತದೆ. ಆದ್ದರಿಂದ ಶಾಸನ ಬದ್ಧ ವಿಧಾನದ ಮೂಲಕ ನಿರ್ಧರಿಸಲ್ಪಟ್ಟ ನಷ್ಟವನ್ನು ಸಂಬಂಧ ಪಟ್ಟ ವ್ಯಕ್ತಿಯಿಂದ ವಸೂಲು ಮಾಡುವುದು. ಇದಕ್ಕೆ ಕಾಯಿದೆಯಲ್ಲಿ ನಿಗದಿಪಡಿಸಿರುವ ಒಂದು ಶೀಘ್ರ ಸಾಧನ ಎಂದರೆ ಅಧಿಭಾರ.

ದಾವೆ (ವ್ಯಾಜ್ಯ) ಕಲಂ-70 : ಸಹಕಾರ ಸಂಘಗಳಲ್ಲಿ ಸಾಮಾನ್ಯವಾಗಿ ಈ ಕೆಳಕಂಡವರ ನಡುವೆ ದಾವೆ/ವ್ಯಾಜ್ಯ ಉಂಟಾಗುತ್ತದೆ.

- 1) ಸಂಘ ಮತ್ತು ಸದಸ್ಯರ ನಡುವೆ;
- 2) ಸದಸ್ಯರ ಮತ್ತು ಸದಸ್ಯರ ನಡುವೆ, ಸದಸ್ಯರ ಅಥವಾ ಮಾಜಿ ಸದಸ್ಯರ ನಡುವೆ ಇತ್ಯಾದಿ;
- 3) ಸಂಘಕ್ಕೂ ಮತ್ತು ಸಂಘದ ನೌಕರರ ಅಥವಾ ಸಂಘದ ಏಜೆಂಟರ ನಡುವೆ;
- 4) ಸಂಘಕ್ಕೂ ಮತ್ತು ಆಡಳಿತ ಮಂಡಳಿಗೂ ಅಥವಾ ಹಿಂದಿನ ಆಡಳಿತ ಮಂಡಳಿ ಅಥವಾ ಅಧಿಕಾರಿ/ನೌಕರ ಅಥವಾ ಮಾಜಿ ನೌಕರ ಅಥವಾ ಮೃತ ನೌಕರನ ವಾರಸುದಾರರು ಇತ್ಯಾದಿ-ಇವರ ನಡುವೆ.
- 5) ಒಂದು ಸಂಘಕ್ಕೂ ಮತ್ತು ಇನ್ನೊಂದು ಸಂಘಕ್ಕೂ ಅಥವಾ ಸಾಲ ನೀಡಿದ ಸಂಸ್ಥೆಗೂ ನಡುವೆ,

ವ್ಯಾಜ್ಯ ಹಾಕಲು ಕಾಲಮಿತಿ (ಕಲಂ-70ಎ):

- ವ್ಯಾಜ್ಯಕ್ಕೆ ಕಾರಣ ಉಂಟಾದ ದಿನದಿಂದ ಆರು ವರ್ಷಗಳ ಒಳಗೆ ವ್ಯಾಜ್ಯ ಹಾಕಬೇಕಾಗಿರುತ್ತದೆ.
- ಚುನಾವಣಾ ವ್ಯಾಜ್ಯಗಳಿಗೆ ಸಂಬಂಧಿಸಿದಂತೆ ಚುನಾವಣಾ ಫಲಿತಾಂಶ ಘೋಷಣೆ ಆದ ದಿನಾಂಕದಿಂದ 30 ದಿನಗಳ ಒಳಗಾಗಿ ವ್ಯಾಜ್ಯ

ಹೂಡಬೇಕಾಗಿರುತ್ತದೆ.

- ಸಹಕಾರ ಸಂಘಗಳಲ್ಲಿನ ನೌಕರರ ಸೇವಾ ನಿಬಂಧನೆಗಳು ಅಥವಾ ಶಿಸ್ತಿನ ಕ್ರಮಕ್ಕೆ ಸಂಬಂಧಿಸಿದ ವ್ಯಾಜ್ಯವನ್ನು ಸಂಬಂಧ ಪಟ್ಟ ಆದೇಶದ ದಿನಾಂಕದಿಂದ 12 ತಿಂಗಳ ಒಳಗೆ ಹೂಡಬೇಕಾಗಿರುತ್ತದೆ.

ಆದರೂ ಈ ಬಗ್ಗೆ ವಿಳಂಬವನ್ನು ಮನ್ನಿಸಲು ಹಾಗೂ ಅಂತಹ ವ್ಯಾಜ್ಯವನ್ನು ವಿಲೇವಾರಿಗೆ ಅಂಗೀಕರಿಸಲು ನಿಬಂಧಕರಿಗೆ ವಿವೇಚನೆಯ ಅಧಿಕಾರ ಇರುತ್ತದೆ.

ಸಮಾಪನೆ (ಕಲಂ-72 ಮತ್ತು 73):

1. ಕಾಯಿದೆಯ ಸೆಕ್ಷನ್ 63 ರಲ್ಲಿ ಲೆಕ್ಕ ಪರಿಶೋಧನೆ ಅಥವಾ ಸೆಕ್ಷನ್ 64ರಲ್ಲಿನ ವಿಚಾರಣೆ ಅಥವಾ ಸೆಕ್ಷನ್ 65 ರಲ್ಲಿನ ನಿರೀಕ್ಷಣೆಯ ಆಧಾರದ ಮೇಲೆ ಅಥವಾ ಒಂದು ಸಹಕಾರ ಸಂಘದ 3/4 ರಷ್ಟು ಸದಸ್ಯರು ನೀಡಿದ ಅರ್ಜಿಯ ಆಧಾರದ ಮೇಲೆ ನಿಬಂಧಕರು ಸಂಘವನ್ನು ಸಮಾಪನೆಗೊಳಿಸಬೇಕೆಂಬ ಅಭಿಪ್ರಾಯಕ್ಕೆ ಬಂದಿದ್ದಲ್ಲಿ, ಆಗ ಸಂಘಕ್ಕೆ ತನ್ನನ್ನು ತಾನು ಸಮರ್ಥಿಸಿಕೊಳ್ಳಲು ಒಂದು ಅವಕಾಶ ನೀಡಿದ ನಂತರ, ನಿಬಂಧಕರು ಸಂಘದ ಸಮಾಪನೆಗೆ ನಿರ್ದೇಶಿಸಿ ಆದೇಶ ಹೊರಡಿಸಬಹುದು

2. ಯಾವುದಾದರೂ ಸಹಕಾರ ಸಂಘವು ನೋಂದಣಿ ಆದ ದಿನಾಂಕದಿಂದ ಆರು ತಿಂಗಳ ಒಳಗಾಗಿ ಕೆಲಸ ಪ್ರಾರಂಭಿಸಿಲ್ಲದಿದ್ದರೆ ಅಥವಾ 6 ತಿಂಗಳುಗಳ ಕಾಲ ಕೆಲಸ ಮಾಡದೆ ನಿಷ್ಕ್ರಿಯವಾಗಿದ್ದರೆ ಅಥವಾ ನೋಂದಣಿಗೆ ಅಗತ್ಯವಾದ ಸದಸ್ಯರ ಸಂಖ್ಯೆಗಿಂತ ಸಂಘದಲ್ಲಿ ಸದಸ್ಯರ ಸಂಖ್ಯೆಯು ಕಡಿಮೆ ಆದರೆ ಅಥವಾ ನೋಂದಣಿ ಅಥವಾ ಕಾರ್ಯ ನಿರ್ವಹಣೆ ಬಗ್ಗೆ ವಿಧಿಸಲ್ಪಟ್ಟ ಷರತ್ತುಗಳನ್ನು ಪಾಲಿಸಲು ವಿಫಲವಾಗಿದ್ದರೆ ನಿಬಂಧಕರು ಸ್ವಪ್ರೇರೇಪಣೆಯಿಂದಲೇ ಸಂಘದ ಸಮಾಪನಾ ಆದೇಶವನ್ನು ಹೊರಡಿಸಬಹುದು.

3. ಯಾವುದಾದರೂ ಸಹಕಾರ ಸಂಘದಲ್ಲಿ, ಮಹಾಸಭೆಯು, ಹಾಜರಿದ್ದ ಸದಸ್ಯರಲ್ಲಿ 2/3ರಷ್ಟು ಜನ ಸದಸ್ಯರ ಬಹುಮತದಿಂದ ಸಂಘವು ಸಮಾಪನೆ ಆಗಬೇಕೆಂದು ನಿರ್ಣಯ ಮಾಡಿದ್ದರೆ, ಆಗ ನಿಬಂಧಕರು ಸಂಘದ ಸಮಾಪನಾ ಆದೇಶವನ್ನು ಹೊರಡಿಸಲೇಬೇಕು.

ದಂಡನೆಗಳು (ಕಲಂ-109):

- ಕಲಂ 109 (17) : ಲೆಕ್ಕ ಪರಿಶೋಧಕರಿಗೆ ನಿಗದಿತ ಅವಧಿಯೊಳಗೆ ಮಾಹಿತಿಗಳನ್ನು ಒದಗಿಸಲು ವಿಫಲರಾದರೆ, 6 ತಿಂಗಳ ಕಾರಾವಾಸ, ರೂ. 5000 ದಂಡ ಅಥವಾ ಎರಡೂ.

- ಕಲಂ. 109 (18) : ನಿಗದಿತ ಅವಧಿಯೊಳಗೆ ಸಂಘದ ಆಡೀಜ್ ಮಾಡಿಸಲು ಮತ್ತು ಆಡೀಜ್ ವರದಿಯನ್ನು ವಾರ್ಷಿಕ ಮಹಾಸಭೆಯಲ್ಲಿ ಮಂಡಿಸಲು ವಿಫಲರಾದರೆ, 6 ತಿಂಗಳ ಕಾರಾವಾಸ, ರೂ. 10000 ದಂಡ ಅಥವಾ ಎರಡೂ.

- ಕಲಂ. 109 (19) ನಿಗದಿತ ಅವಧಿಯೊಳಗೆ ನಿಬಂಧಕರಿಗೆ ವರದಿ ಸಲ್ಲಿಸಲು ವಿಫಲರಾದರೆ, 6 ತಿಂಗಳ ಕಾರಾವಾಸ, ರೂ. 5000 ದಂಡ ಅಥವಾ ಎರಡೂ.

- ಕಲಂ. 109 (20) ಚುನಾವಣೆಗೆ ಸಂಬಂಧಿಸಿದ ದಾಖಲೆಗಳು ಮತ್ತು ಮಾಹಿತಿಯನ್ನು ಒದಗಿಸಲು ವಿಫಲರಾದರೆ, 6 ತಿಂಗಳ ಕಾರಾವಾಸ, ರೂ. 5000 ದಂಡ ಅಥವಾ ಎರಡೂ.

- ಕಲಂ. 109 (21) ಚುನಾವಣಾ ಅಕ್ರಮಗಳನ್ನು ಎಸಗುವ ಯಾವುದೇ ವ್ಯಕ್ತಿಗೆ 6 ತಿಂಗಳ ಕಾರಾವಾಸ, ರೂ. 10000 ದಂಡ ಅಥವಾ ಎರಡನ್ನೂ ವಿಧಿಸಬಹುದಾಗಿದೆ. (ಮುಕ್ತಾಯ)



ನಿಮ್ಮ ಪ್ರಶ್ನೆ ನಮ್ಮ ಉತ್ತರ

» ಸುಧಾಕರ್ ಭಟ್, ಬ್ಯಾಂಕಿಂಗ್ ಸಲಹೆಗಾರರು.



01. ನಮ್ಮ ಬ್ಯಾಂಕಿನ ಆಡಳಿತ ಮಂಡಳಿಯ ಅವಧಿ ಇನ್ನು ಮೂರು ವರ್ಷ ಇದೆ. ನಮ್ಮ ಒಬ್ಬ ನಿರ್ದೇಶಕರು ಸತತ ಏಳು ವರ್ಷಗಳಿಂದ ಮಂಡಳಿಯಲ್ಲಿದ್ದಾರೆ. ಅವರು ಇನ್ನು ಎರಡು ವರ್ಷಗಳ ನಂತರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಂದಿನ ಚುನಾವಣೆಗೆ ಸ್ಪರ್ಧಿಸಲು ಬಯಸುತ್ತಾರೆ. ಅವರು ಮೂರು ವರ್ಷಗಳ ನಂತರ ನಡೆಯುವ ಚುನಾವಣೆಯಲ್ಲಿ ಸ್ಪರ್ಧಿಸಬಹುದೇ?

- ಪಟ್ಟಣ ಸಹಕಾರ ಬ್ಯಾಂಕ್ ಲಿ., ತುಮಕೂರು.

ಉತ್ತರ : ನಿರ್ದೇಶಕರ ಪದಾವಧಿಯನ್ನು ಸತತ 10 ವರ್ಷಗಳಿಗೆ ಸೀಮಿತಗೊಳಿಸುವ ರಿಜರ್ವ್ ಬ್ಯಾಂಕಿನ ನಿರ್ದೇಶನಕ್ಕೆ ನ್ಯಾಯಾಲಯದಿಂದ ತಡೆಯಾಜ್ಞೆ ಸಿಗದಿದ್ದರೆ, ಒಬ್ಬ ನಿರ್ದೇಶಕ ಸತತ 10 ವರ್ಷಗಳ ಸೇವೆಯ ನಂತರ ಮೂರು ವರ್ಷಗಳ ವಿರಾಮ (Cooling Period) ಪಡೆದ ನಂತರವೇ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಬಹುದು. ಸತತ ಏಳು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ನಿರ್ದೇಶಕರು ಇನ್ನೆರಡು ವರ್ಷಗಳ ನಂತರ ರಾಜೀನಾಮೆ ಸಲ್ಲಿಸಿ ರಾಜೀನಾಮೆ ನೀಡಿದ ಒಂದು ವರ್ಷದ ನಂತರ ನಡೆಯುವ ಚುನಾವಣೆಯಲ್ಲಿ ಆತ ಸ್ಪರ್ಧಿಸಬಹುದು. ಅವರು ರಾಜೀನಾಮೆ ನೀಡಿ ಮೂರು ವರ್ಷಗಳ ವಿರಾಮ ಪಡೆಯದಿದ್ದರೂ ಚುನಾವಣೆಯ ನಂತರದ ಸೇವೆಯನ್ನು ಅವರ ಹಿಂದಿನ 9 ವರ್ಷಗಳ ಸೇವೆಗೆ ಸೇರಿಸಲಾಗುವುದು. ಹಾಗಾಗಿ, ಅವರು ಚುನಾಯಿತರಾಗಿ ಒಂದು ವರ್ಷದಲ್ಲಿ ರಾಜೀನಾಮೆ ನೀಡಬೇಕಾಗುವುದು. ಆದ್ದರಿಂದ ನಿಮ್ಮ ನಿರ್ದೇಶಕರು ಸತತ ಒಂಬತ್ತು ವರ್ಷಗಳ ಸೇವೆಯ ನಂತರ ರಾಜೀನಾಮೆ ನೀಡಿ ಮುಂದಿನ ಚುನಾವಣೆಯಲ್ಲಿ ಗೆದ್ದರೆ ಅವರಿಗೆ ಅನಾನುಕೂಲವೇ ಹೊರತು ಲಾಭವಿಲ್ಲ.

02. ನಿರ್ದೇಶಕರ ಪದಾವಧಿಯನ್ನು ಸೀಮಿತಗೊಳಿಸುವ ರಿಜರ್ವ್ ಬ್ಯಾಂಕಿನ ನಿರ್ದೇಶನ ಪಾಲಿಸಲು ಯಾವುದೇ ಕಾಲಮಿತಿಯಿರಬೇಕೇ? ರಿಜರ್ವ್ ಬ್ಯಾಂಕು ಈ ವಿಷಯದಲ್ಲಿ ಯಾವುದೇ ಪಟ್ಟಣ ಸಹಕಾರ ಬ್ಯಾಂಕಿನ ಮೇಲೆ ಕ್ರಮ ಕೈಗೊಂಡಿರಬೇಕೇ?

- ಪಟ್ಟಣ ಸಹಕಾರ ಬ್ಯಾಂಕ್ ಲಿ., ಬೆಂಗಳೂರು.

ಉತ್ತರ : ನ್ಯಾಯಾಲಯದಿಂದ ತಡೆಯಾಜ್ಞೆ ಇಲ್ಲದಿದ್ದರೂ ರಿಜರ್ವ್ ಬ್ಯಾಂಕಿನ ನಿರ್ದೇಶನ ಈಗ ಜಾರಿಯಲ್ಲಿದೆ. ರಿಜರ್ವ್ ಬ್ಯಾಂಕು ಇದುವರೆಗೆ ಬ್ಯಾಂಕಿನ ತಪಾಸಣೆಯ ನಂತರ ಬ್ಯಾಂಕಿನ ರೇಟಿಂಗ್ ಡೌನ್‌ಗ್ರೇಡ್ ಮಾಡುತ್ತಿದೆ ಮತ್ತು ನಿರ್ದೇಶನವನ್ನು ಪಾಲಿಸಲು ಒತ್ತಾಯಿಸುತ್ತಿದೆ. ರಿಜರ್ವ್ ಬ್ಯಾಂಕಿಗೆ ಹತ್ತು ವರ್ಷಕ್ಕಿಂತ ಅಧಿಕ ಸೇವೆಯಲ್ಲಿರುವ ನಿರ್ದೇಶಕರ ವಿರುದ್ಧ ಬರುತ್ತಿರುವ ದೂರುಗಳ ಮೇಲೆ ಕ್ರಮ ಕೈಗೊಳ್ಳಲು ಹೇಳಲಾಗುತ್ತಿದೆ. ಸಾಮಾನ್ಯವಾಗಿ, ನಿರ್ದೇಶನಗಳ ಪಾಲನೆಯಾಗಿದ್ದರಲ್ಲಿ ಮುಂದಿನ ಕಠಿಣ ಕ್ರಮ ತೆಗೆದುಕೊಳ್ಳುವ ಮುನ್ನ ರಿಜರ್ವ್ ಬ್ಯಾಂಕು ಅಂತಿಮ ಎಚ್ಚರಿಕೆ (ಗಡುವು) ನೀಡುವುದು ವಾಡಿಕೆ.

03. ನಮ್ಮ ಒಬ್ಬ ನಿರ್ದೇಶಕರು ಸತತ 7 ವರ್ಷಗಳ ಸೇವೆಯ ನಂತರ ತಮ್ಮ ಹುದ್ದೆಗೆ ರಾಜೀನಾಮೆ ನೀಡಿರುತ್ತಾರೆ. ಅದೇ ದಿನ ಅವರನ್ನು ಬ್ಯಾಂಕಿನಲ್ಲಿ ವಿಶೇಷ

ಆಹ್ವಾನಿತರನ್ನಾಗಿ ನೇಮಿಸಲಾಗುವುದು. ಅವರಿಗೆ ನಿರ್ದೇಶಕರಿಗೆ ನೀಡುವ ಭತ್ಯೆ ಮತ್ತು ಇತರೆ ಸೌಲಭ್ಯಗಳನ್ನು ನೀಡಲಾಗಿತ್ತು. ವಿಶೇಷ ಆಹ್ವಾನಿತರಾಗಿ 3 ವರ್ಷಗಳ ನಂತರ ಅಂದರೆ 2023ರಲ್ಲಿ ಅವರು ಪುನಃ ನಿರ್ದೇಶಕರಾಗಿ ಚುನಾಯಿತರಾಗುತ್ತಾರೆ. ತಾವು ನಿರ್ದೇಶಕರಾಗಿ ರಾಜೀನಾಮೆ ನೀಡಿ ಮೂರು ವರ್ಷಗಳ ವಿರಾಮ ಪಡೆದಿದ್ದರೂ, ತಮ್ಮ ಹೊಸ ಅವಧಿ 2023 ರಿಂದ ಪ್ರಾರಂಭವಾಗಿ 2033ರವೇ ನಿರ್ದೇಶಕರಾಗಿ ಮುಂದುವರೆಯಬಹುದು ಎಂದು ವಾದಿಸುತ್ತಿದ್ದಾರೆ. ಈ ಬಗ್ಗೆ ನಮಗೆ ಕಾನೂನಿನ ಸಲಹೆ ನೀಡಿ.

- ಪಟ್ಟಣ ಸಹಕಾರ ಬ್ಯಾಂಕ್ ಲಿ., ಬೆಳಗಾವಿ ಜಿಲ್ಲೆ.

ಉತ್ತರ : ಈ ವಿಷಯಕ್ಕೆ ಸಂಬಂಧಿಸಿದಂತೆ ಭಾರತೀಯ ರಿಸರ್ವ್ ಬ್ಯಾಂಕ್ ಹೊರಡಿಸಿರುವ ಪಟ್ಟಣ ಸಹಕಾರಿ ಬ್ಯಾಂಕ್‌ಗಳ (UCB) ಆಡಳಿತ ನಿರ್ದೇಶನಗಳು (2025-26) ಮತ್ತು ನಿಯಮಗಳ ಪ್ರಕಾರ ಕಾನೂನಾತ್ಮಕ ಸ್ಥಿತಿಗತಿ ಹೀಗಿದೆ:

ಆ ನಿರ್ದೇಶಕರು 2023 ರಿಂದ ಹೊಸ ಅವಧಿ (tenure) ಪ್ರಾರಂಭವಾಗಿದೆ ಎಂದು ಹೇಳುತ್ತಿರುವುದು ಕಾನೂನು ಬಾಹಿರವಾಗಿದೆ. ಇದರ ಹಿಂದಿನ ಪ್ರಮುಖ ಕಾರಣಗಳು ಇಲ್ಲಿವೆ:

1. “ವಿಶೇಷ ಆಹ್ವಾನಿತ” (Special Invitee) ಎಂಬುದು ರಕ್ಷಣೆಯಲ್ಲ

ರಿಜರ್ವ್ ಬ್ಯಾಂಕಿನ ನಿಯಮದ ಪ್ರಕಾರ, ಒಬ್ಬ ನಿರ್ದೇಶಕರು ಸತತ 10 ವರ್ಷಗಳ ಅವಧಿಯನ್ನು ಪೂರೈಸಿದ ನಂತರ, ಅವರು ಕಡ್ಡಾಯವಾಗಿ 3 ವರ್ಷಗಳ ‘ಕೂಲಿಂಗ್-ಆಫ್’ (ವಿಶ್ರಾಂತಿ) ಅವಧಿಯನ್ನು ಪೂರೈಸಬೇಕು. ಈ 3 ವರ್ಷಗಳ ಅವಧಿಯಲ್ಲಿ, ಅವರು ಆ ಬ್ಯಾಂಕಿನೊಂದಿಗೆ ಸದಸ್ಯ ಅಥವಾ ಗ್ರಾಹಕರಾಗಿ ಹೊರತುಪಡಿಸಿ, ಬೇರೆ ಯಾವುದೇ ಸಾಮರ್ಥ್ಯದಲ್ಲಿ ಅಥವಾ ಹುದ್ದೆಯಲ್ಲಿ ಸಂಪರ್ಕ ಹೊಂದಿರಬಾರದು. ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ನೀಡಿದರೂ, ತಕ್ಷಣವೇ ‘ವಿಶೇಷ ಆಹ್ವಾನಿತ’ರಾಗಿ ಸೇರಿಕೊಂಡು, ನಿರ್ದೇಶಕರಿಗೆ ಸಿಗುವ ಎಲ್ಲಾ ಸವಲತ್ತುಗಳನ್ನು ಅನುಭವಿಸುವುದು “ಬ್ಯಾಂಕಿನೊಂದಿಗೆ ಸಂಪರ್ಕದಲ್ಲಿರುವುದು” ಎಂದೇ ಪರಿಗಣಿಸಲ್ಪಡುತ್ತದೆ. ಆದ್ದರಿಂದ, ಈ 3 ವರ್ಷಗಳು ನಿಜವಾದ ‘ಕೂಲಿಂಗ್-ಆಫ್’ ಅವಧಿಯಾಗಿ ಪರಿಗಣಿಸಲ್ಪಡುವುದಿಲ್ಲ.

2. ಅವಧಿಯ ನಿರಂತರತೆ (Continuity of Tenure)

ನಿಯಮಗಳ ಪ್ರಕಾರ, 3 ವರ್ಷಕ್ಕಿಂತಕಡಿಮೆ ಅವಧಿಯ ಅಂತರವಿದ್ದರೆ ಅದನ್ನು ವಿರಾಮವೆಂದು ಪರಿಗಣಿಸಲಾಗುವುದಿಲ್ಲ. ಮೊದಲ 7 ವರ್ಷಗಳು + 3 ವರ್ಷಗಳ ‘ವಿಶೇಷ ಆಹ್ವಾನಿತ’ ಅವಧಿ + 2023ರಿಂದ ಇಲ್ಲಿಯವರೆಗಿನ 3 ವರ್ಷಗಳು = ಒಟ್ಟು 13 ವರ್ಷಗಳ ನಿರಂತರ ಸಂಪರ್ಕ. ರಿಜರ್ವ್ ಬ್ಯಾಂಕ್ ಇಂತಹ ಕೃತಕ ವಿರಾಮಗಳನ್ನು (Resignation followed by special invitee status) ಗಂಭೀರವಾಗಿ ಪರಿಗಣಿಸುತ್ತದೆ ಮತ್ತು ಇವುಗಳನ್ನು ಅಧಿಕಾರಾವಧಿಯನ್ನು ಮರೆಮಾಚುವ ತಂತ್ರಗಳೆಂದು (Circumvention of rules) ಪರಿಗಣಿಸುತ್ತದೆ.

3. ಕಾನೂನಾತ್ಮಕ ಪರಿಣಾಮಗಳು

ನಿರ್ದೇಶಕರ ಅವಧಿ ಸತತವಾಗಿ 10 ವರ್ಷಗಳಿಗೆ ಸೀಮಿತವಾಗಿದೆ. ಈ ನಿರ್ದೇಶಕರು 10 ವರ್ಷಗಳ ಮಿತಿಯನ್ನು ಮೀರಿರುವುದು ಸ್ಪಷ್ಟವಾಗಿರುವುದರಿಂದ, ಅವರ ಪ್ರಸ್ತುತ ಮುಂದುವರಿಕೆಯು ರಿಜರ್ವ್ ಬ್ಯಾಂಕಿನ ಆಡಳಿತ ನಿರ್ದೇಶನಗಳ ಉಲ್ಲಂಘನೆಯಾಗುತ್ತದೆ. ಇದಕ್ಕೆ ಸಂಬಂಧಿಸಿದಂತೆ ಬ್ಯಾಂಕಿನ ಆಡಳಿತ ಮಂಡಳಿಯು ಅಗತ್ಯವಿದ್ದರೆ ಸ್ಥಳೀಯ ರಿಜರ್ವ್ ಬ್ಯಾಂಕ್ ಕಚೇರಿಯಿಂದ ಸ್ಪಷ್ಟನೆಯನ್ನು ಕೋರಬಹುದು.



ಒನ್‌ಲೈನ್ ನ್ಯೂಸ್

ಈ ಪುಟದಲ್ಲಿನ ಸುದ್ದಿಗಳನ್ನು ಓದಿದ್ದೀರಾ...?

ಕುತೂಹಲಕಾರಿಯಾದ ಸುದ್ದಿಗಳು ನಿಮ್ಮ ಕಣ್ಣು ತಪ್ಪಿದ್ದರೆ, ಇಲ್ಲಿವೆ ಓದಿ.

- ದಕ್ಷಿಣ ಅಮೆರಿಕದ ವೆನೆಜುವೆಲಾ ದೇಶದಲ್ಲಿ ಪ್ರಕೃತಿ ವಿಕೋಪದಲ್ಲಿ 7.2 ಮತ್ತು 7.5 ತೀವ್ರತೆಯ ಭೀಕರ ಅವಳಿ ಭೂಕಂಪಗಳ ಬೆನ್ನಲ್ಲೇ, ಮತ್ತೊಮ್ಮೆ 4.9 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ಸಾವಿರಾರು ಮನೆಗಳು ನೆಲಸಮವಾಗಿವೆ. ರಸ್ತೆ, ಸೇತುವೆ, ಆಸ್ತುಗಳು ಸೇರಿದಂತೆ ಪ್ರಮುಖ ಮೂಲಸೌಕರ್ಯಗಳು ಭಾರೀ ಹಾನಿಗೊಳಗಾಗಿವೆ. ಹಲವಾರು ಪ್ರದೇಶಗಳು ಸಂಪೂರ್ಣವಾಗಿ ಅವಶೇಷಗಳ ರಾಶಿಯಾಗಿ ಮಾರ್ಪಟ್ಟಿವೆ. ಸಾವಿನ ಸಂಖ್ಯೆ 1,430ಕ್ಕೆ ಏರಿಕೆಯಾಗಿದ್ದು, 68,900ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿರುವುದಾಗಿ ಸರ್ಕಾರ ತಿಳಿಸಿದ್ದು, ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಆತಂಕವಿದೆ.
- ಅಂತರರಾಷ್ಟ್ರೀಯ ಯೋಗ ದಿನದ ಸಂದರ್ಭದಲ್ಲಿ ಗದಗ ಜಿಲ್ಲೆಯ ತಿಮ್ಮಾಪುರ ಗ್ರಾಮದ ಸಾಮಾನ್ಯ ರೈತ ಕುಟುಂಬದಲ್ಲಿ ಜನಿಸಿದ ಮಹೇಶ್ ಫಾತ್ರಡ್ಯಾಕ್ ಎಂಬ ಬಾಲಕನೊಬ್ಬ ಇಂದು ಫ್ರಾನ್ಸ್ ದೇಶದ ಅತ್ಯುನ್ನತ ನಾಗರಿಕ ಗೌರವಕ್ಕೆ ಪಾತ್ರನಾಗಿದ್ದಾನೆ. ಯೋಗದ ಮೇಲಿನ ಅಪಾರ ಆಸಕ್ತಿಯಿದ್ದ ಮಹೇಶ್ ಫಾತ್ರಡ್ಯಾಕ್ ಫ್ರಾನ್ಸ್‌ನಲ್ಲಿ ಯೋಗದ ಮೂಲಕ ಎರಡು ದೇಶಗಳ ನಡುವೆ ಸಾಂಸ್ಕೃತಿಕ ಸೇತುವೆ ನಿರ್ಮಿಸಿದ್ದಾರೆ.
- ಹಿಮಾಚಲ ಪ್ರದೇಶದ ಕಿನ್ಸೂರ್ ಜಿಲ್ಲೆ ಹಾದು ಹೋಗುವ ರಾಷ್ಟ್ರೀಯ

ಹೆದ್ದಾರಿ-5ರ ಉರ್ನಿ ಧಾಂಕ್ ಸಮೀಪದ ರೆಕಾಂಗ್ ಪಿಯೊ ಮತ್ತು ತಾಪ್ತಿ ನಡುವಿನ ಪ್ರದೇಶದ ಬೈಲಿ ಸೇತುವೆ ಕುಸಿದ ಪರಿಣಾಮ, ಅದನ್ನು ದಾಟುತ್ತಿದ್ದ ಲಾರಿಯೊಂದು ಸ್ಲೆಜ್ ನದಿಗೆ ಬಿದ್ದಿದ್ದು, ಚಾಲಕ ಮಾತ್ರ ಪವಾಡ ಸದೃಶನಾಗಿ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

- ಉತ್ತರ ಪ್ರದೇಶದ ಲಖನೌ ನಗರದ ವಾಣಿಜ್ಯ ಕಟ್ಟಡವೊಂದರಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ 15 ಮಂದಿ ಮೃತಪಟ್ಟಿದ್ದು, ದುರಂತದಲ್ಲಿ ನವೆಂಬರ್‌ನಲ್ಲಿ ಮದುವೆಯಾಗಲು ಸಿದ್ಧತೆ ನಡೆಸಿದ್ದ ಅನಿಮೇಷನ್ ಕಲಾವಿದರಾಗಿದ್ದ ಅನಾಮಿಕಾ ಸಾಮಂತ್ ಮತ್ತು ನೀಲೇಶ್ ಕುಮಾರ್ ಕೂಡ ಇದ್ದಾರೆ.
- ಉತ್ತರ ಪ್ರದೇಶದ ವಿಶ್ವಪ್ರಸಿದ್ಧ ತಾಜ್ ಮಹಲ್ ಇರುವ ಆಗ್ರಾ ನಗರಕ್ಕೆ ದೇಶ-ವಿದೇಶಗಳಿಂದ ಲಕ್ಷಾಂತರ ಪ್ರವಾಸಿಗರು ಭೇಟಿ ನೀಡುತ್ತಾರೆ. ಈ ನಗರದ ಒಳಚರಂಡಿ ಸಮಸ್ಯೆ ಬಗ್ಗೆ ಗಮನ ಸೆಳೆಯಲು ಅಲ್ಲಿನ ಕಾರ್ಪೊರೇಟರ್ ಒಬ್ಬರು ಚರಂಡಿ ನೀರಿನಲ್ಲಿ ನಿಂತು ತಮ್ಮ ಹುಟ್ಟುಹಬ್ಬದ ಕೇಕ್ ಕತ್ತರಿಸುವ ಮೂಲಕ ವಿನೂತನ ರೀತಿಯಲ್ಲಿ ಪ್ರತಿಭಟನೆ ಮಾಡಿದ್ದಾರೆ.

ಹಿ ದು ಗ ರ ಅ ನಿ ಸಿ ಕೆ . . .



ಸಹಾಯವಾಯಿತು : ಇತ್ತೀಚೆಗೆ ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳವು ಏರ್ಪಡಿಸಿದ್ದ ಜೂಮ್ ಮೀಟಿಂಗ್ ಸಭೆಯಲ್ಲಿ ಕೇಳಲಾದ ಪ್ರಶ್ನೆಗಳಿಗೆ ಉತ್ತರ ರೂಪದಲ್ಲಿ ನೀಡಲಾದ ಸ್ಪಷ್ಟೀಕರಣಗಳನ್ನು ಕಳೆದ ವಾರದ ಸಂಚಿಕೆಯಲ್ಲಿ ಪ್ರಕಟಿಸಿದ್ದು, ಭಾಗವಹಿಸದ ಇತರರಿಗೆ ತಿಳಿದುಕೊಳ್ಳಲು ಸಹಾಯವಾಯಿತು. ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀ ಪುಂಡಲಿಕ ಎನ್. ಕೇರೂರೆ ಅವರಿಗೆ ಧನ್ಯವಾದಗಳು.

► ಸಿದ್ಧಪ್ಪ ಮಲ್ಲಪ್ಪ ಬಡಿಗೇರ್, ಬಿಜಾಪುರ

ಉಪಯುಕ್ತವಾಗಿವೆ : ಕಳೆದ ಕೆಲವಾರಗಳಿಂದ ಪ್ರಕಟವಾಗುತ್ತಿರುವ ಸಹಕಾರ ಇಲಾಖೆಯ ನಿವೃತ್ತ ಅಡಿಷನಲ್ ರಿಜಿಸ್ಟ್ರಾರ್ ಅವರಾದ ಡಾ. ಗುರುಸ್ವಾಮಿ ಅವರು ಬರೆಯುತ್ತಿರುವ ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ, 1959 ಮತ್ತು ನಿಯಮಗಳು 1960 ಮುಖ್ಯಾಂಶಗಳು ಲೇಖನದಲ್ಲಿನ ಲೆಕ್ಕ ಪರಿಶೋಧನೆ, ವಿಚಾರಣೆ ಚುನಾವಣೆಗಳ ಇತ್ಯಾದಿ ಕುರಿತ ಮಾಹಿತಿಗಳು ಎಲ್ಲರಿಗೂ ಉಪಯುಕ್ತವಾಗಿವೆ, ಅವರಿಗೆ ಧನ್ಯವಾದಗಳು.

► ಎನ್.ಆರ್. ಶ್ರೀಕಂಠಸ್ವಾಮಿ, ನಂಜನಗೂಡು

ಸಂಪಾದಕರು :
ಪುಂಡಲಿಕ ಎನ್. ಕೇರೂರೆ,
ಮುಖ್ಯಕಾರ್ಯನಿರ್ವಹಣಾಧಿಕಾರಿ,
ಕರ್ನಾಟಕ ರಾಜ್ಯ ಪಟ್ಟಣ ಸಹಕಾರ ಬ್ಯಾಂಕುಗಳ
ಮಹಾಮಂಡಳ ನಿ., ಬೆಂಗಳೂರು.

ಇವರಿಗೆ,

Edited, Published and printed by Pundalik N. Kerure, C.E.O. on behalf of the
Karnataka State Co-operative Urban Banks Federation Ltd., Bangalore - 560027.
Published at : # 132, K.H. Road, Bangalore - 560027.
Printed at : Navarathna Printers, #35, 3rd Cross, Sudhamanagar, Bangalore - 560027.